

ಬರಿದೆ ಬಯಸದಿರಿ ಇಹಲೋಕ ಸುಖವೆಂಬ

1. **Ref.:** Shri Purandara Dasara Sahitya Part – 2, Aartha Bhaava, edited by Shri Betageri Krishna Sharma and Shri Bengeri Huchha Rayaru, page No. 105.
2. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 395.
3. **Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao, page No. 352.
4. **Note:** The lyrics given without highlights are as per Ref. 1. The wordings in Ref. 2 are slightly different and hence they are given separately in **yellow highlights**. The wordings in Ref. 3 are same as in Ref. 2.
5. **Note:** Singer has followed the lyrics as in Ref. 1.
6. **Note:** As per my research works, lyrics in Ref. 1 is more apt. These lyrics should be considered for further studying / research and singing.

ರಾಗ: ಪಂತುವರಾಳಿ

ತಾಳ: ಅಟಿ

ಬರಿದೆ ಬಯಸದಿರಿ ಇಹಲೋಕ ಸುಖವೆಂಬ ಬರಗಿನ ಪಾಯಸವ

ಶರಿದಿ ಶಯನನ ಬೇಡೊ ಪರಲೋಕ ಸುಖವೆಂಬ ಸೇವಗೆ ಪಾಯಸವ || ಪ ||

ಮುಂದರಿಯದೆ ಮಾಳ್ ಮೂಢ ನೃಪನ ಸೇವೆ ಮುಗ್ಗು ರಾಗಿಯ ಹಿಟ್ಟು

ಮಂದಮತಿಯೆ ನೀನನ್ಯರಲಿ ಬಯಸುವ ನೀಚ ಮಾರ್ಗವ ಬಿಟ್ಟು

ಕಂದರ್ಪ ಜನಕನ ಕಿಂಕರನೆಂಬುವ ಕಲಸೋಗರ ಕಟ್ಟು

ಸಂದೇಹಿಸದೆ ಪರಾತ್ಪರ ವಸ್ತು ಮುಕುಂದನಂಭಿಯ ತಟ್ಟು || 1 ||

ಅಗ್ಗದಾಸೆಗೆ ಸಂಗ್ರಹಿಸದಿರಘವೆಂಬ ಅಡಿಗಂಟು ದವಸವನು

ಬಗ್ಗನುಳಿದು ಸಂಪಾದಿಸು ಪರವೆಂಬ ಪುಣ್ಯದ ದವಸವನು

ಯೋಗ್ಯರನರಿಯದೆ ಏತಕೆ ಬೇಡುವೆ ಸಾಕಾರ ಕೇಶವನು

ಕುಗ್ಗಗೊಡದೆ ಸಂಸಾರವೆಂತೆಂಬುವ ಕೋಟಲೆ ತಪ್ಪಿಸುವನು || 2 ||

ಸಕ್ಕರಿ ಚಿಲಿಪಾಲು ಘೃತ ರಾಜಾನ್ನಕೆ ಸವಿಯೀವ ಹರಿಕಥೆಯ - ಬಿಟ್ಟು

ಅಕ್ಕರೆಯಿಂದಪೇಕ್ಷಿಸುವರೆ ನೀ ಅಲ್ಪರ ಸಂಗತಿಯ
ಸೊಕ್ಕೊಳಿತಲ್ಲೆಲೊ ಮದಡು ಜೀವಾತ್ಮನೆ ಸ್ವಾಮಿ ಕಾರ್ಯ ಸ್ಥಿತಿಯ
ಗಕ್ಕನರಿತು ಸೇರು ಪುರಂದರ ವಿರಲನ ಚರಣ ಕಮಲ ದ್ವಿತಯ || 3 ||

Note: The below given lyrics, in yellow highlights, are as per Ref. 2 above.

ರಾಗ: ಕಾಂಭೋಜ ತಾಳ: ಆದಿ

ಬರಿದೆ ನೀ ಬಯಸದಿರಿಹಲೋಕ ಸುಖವೆಂಬೊ,
ಅರಗಿನ ಪಾಯಸವ || ಪ ||
ಕರಣ ಶುದ್ಧದಿ ಗಳಿಸು ಪರಲೋಕ ಸುಖವೆಂಬ,
ಶ್ಯಾವಿಗೆ ಪಾಯಸವ, ಹೇ ಮನವೆ || ಅಪ ||

ಮುಂದುವರಿಯದೆ ಬಾಳ್ವ ಮೂಢ ನೃಪನ ಸೇವೆ,
ಮುಗ್ಧ ರಾಗಿಯ ಹಿಟ್ಟು
ಮಂದಮತಿಗಳೊಳು ಸ್ನೇಹವ ಮಾಡಲು,
ನೀ ಪೋಗುವೆ ಕೆಟ್ಟು
ಒಂದಿನ ಬಿಡದೆ ಸತ್ಯಧಾ ಶ್ರವಣವೆಂಬ,
ಪಾಥೇಯವ ಕಟ್ಟು
ಸಂದೇಹವಿಲ್ಲದೆ ದೊಡ್ಡ ಮಾರ್ಗದಲಿ ಮು-
ಕುಂದನಂಘ್ರಿಯ ಕಟ್ಟು ಹೇ ಮನವೆ || 1 ||

ಅಗ್ಗದಾಸೆಗೆ ಸಂಗ್ರಹಿಸಬೇಡಫವೆಂಬ,
ಅಡಿಗಂಟು ದವಸವನು
ನುಗ್ಗಲೊತ್ತಿ ಕಾಮಾದಿಗಳನು ಸಂಪಾದಿಸು,
ಸತ್ಯರ್ಮವೆಂಬುದನು
ಯೋಗ್ಯರಡಿಗೆ ಶುದ್ಧ ಮನದಿಂದ ಕಾರ್ಮುಕ-
ದಂದದಲಿ ಶಿರವನು
ಬಗ್ಗಿ ನಡೆದು ಪರಿಹರಿಸಿ ಕಾಡುವ,
ಸಂಸಾರ ಭಂಗವನು, ಹೇ ಮನವೆ || 2 ||

ಸಕ್ಕರೆ ಘೃತ ಪಾಲಿನಿಂದತಿಶಯ ರುಚಿಯಂ-

ದೇವೀ ಹರಿಕಥೆಯ

ಚೊಕ್ಕ ಬುದ್ಧಿಯಿಂದ ಸಂಪಾದಿಸು ತೊರೆ,

ಅಲ್ಪರ ಸಂಗತಿಯು

ಸೊಕ್ಕೊಳಿತಲ್ಲ ಕೇಳೆಲೋ ಮದಡಾತ್ಮನೆ,

ಸ್ವಾಮಿ ಸೇವಕ ಸ್ಥಿತಿಯ

ಘಕ್ಕನರಿತು ಸೇರು ಪುರಂದರ ವಿರಲನ್ನು,

ಚರಣ ಕಮಲದ್ಯುತಿಯ, ಹೇ ಮನವೆ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಅರಗಿನ ಪಾಯಸ - ನೋಡಲು ಪಾಯಸದಂತೆ ಕಂಡರೂ, ಪಾಯಸವಲ್ಲದೆ ಮಾರಕವಾದುದು.

ಕಠಿಣ ಶುದ್ಧಿ - ಅಂತಃಕಠಿಣ ಶುದ್ಧಿಯಿಂದ.

ಮುಂದುವರಿಯದೆ - ಆಧ್ಯಾತ್ಮಿಕವಾಗಿ ಪ್ರಗತಿಹೊಂದದೆ.

ಅಘ - ಪಾಪ.

ಕಾರ್ಮುಕ - ಬಿಲ್ಲು.

ಮದಡಾತ್ಮ - ಮರುಳ.

ಚರಣ ಕಮಲ ದ್ಯುತಿ - ಅಡಿದಾವರೆಗಳ ಬೆಳಕು; ಪರಮಾತ್ಮನ ಅನುಗ್ರಹವೆಂಬ ಅನುಕೂಲ್ಯ

ಬರಗು = ಒಂದು ಬಗೆಯ ಧಾನ್ಯ. (ಬಿತ್ತಿದ ೨೦ ದಿವಸಗಳಲ್ಲಿ ಬೆಳೆ ಬರುತ್ತದೆ. ಬರಗಾಲದಲ್ಲಿ ಇದನ್ನು ಬಿತ್ತಿ ಬೆಳೆಯುವ ಪರಂಪರೆ ಇದೆ)

ಕಲಸೋಗರ = ಬುತ್ತಿ

ಪರಾತ್ಪರ = ಶ್ರೇಷ್ಠತಮ

ಅಗ್ನಿ = ಕಡಿಮೆ ಬೆಲೆಯ

ಬಗ್ಗನುಳಿದು = ಇದು ಬಗ್ಗನ್ನು ಅಳಿದು ಎಂದು ಅರ್ಥೈಸಿಕೊಂಡರೆ ಸರಿಯೆಂದು ತೋರುತ್ತದೆ. ಬಗ್ಗು

ಎಂದರೆ ಅರ್ಥವಿಲ್ಲದ ಮಾತು, ನಿರುಪಯುಕ್ತ ಎಂದು. ಇಂತಹ ಬಗ್ಗನ್ನು ಅಳಿದು

ಅಡಿಗಂಟು ದವಸ = ಮುಗ್ಗಾದ ಹಳೆಯ ಕಾಳು

ದವಸ = ಧಾನ್ಯ

ಸಾಕಾರ = ರೂಪ ತಾಳಿರುವ, ಪ್ರತ್ಯಕ್ಷ

ಚಿಲಿಪಾಲು = ಕಾಯಿಸಿ ಆರಿಸಿದ ಹಾಲು

ರಾಜಾನ್ನ = ಸಣ್ಣಕ್ಕಿ ಅನ್ನ

ಸ್ಥಿತಿ = ರೀತಿ

ದ್ವಿತಯ = ದ್ವಂದ್ವ, ಜೋಡಿ

Classification: Keerthane

Ankita: purandara vittala

Location: NA

Category: mukti marga, Artha Bhava

Sub-Category: ase, sukha, loka, Vishnu, arasa, murkha, mukunda, anghri, dhanya, punya, papa, keshava, samsara, sakkare, halu, tuppa, anna, harikatha, jiva, atma, padma, butti,

Pravachana: NA

Explanation: NA